

ಶ್ರೀ ಸುತ್ತೂರು ಮಠ
ಚಾಮುಂಡಿಬೆಟ್ಟದ ತಪ್ಪಲು, ಮೈಸೂರು

ಬೆಳದಿಂಗಳ ಸಂಗೀತ 252

7 ಮಾರ್ಚ್ 2023 * ಮಂಗಳವಾರ * ಸಂಜೆ 6.00

ದಿವ್ಯ ಸಾನ್ನಿಧ್ಯ

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಸುತ್ತೂರು ಕ್ಷೇತ್ರ


ಗಾಯನ



ವಿದ್ವಾನ್ ಸಂದೀಪ್ ನಾರಾಯಣ್



ವಿದ್ವಾನ್
ಹೆಚ್.ಎನ್. ಭಾಸ್ಕರಾ
ವಯಲಿನ್



ವಿದ್ವಾನ್
ಕೆ.ಯು. ಜಯಚಂದ್ರರಾವ್
ಮೃದಂಗ



ವಿದ್ವಾನ್
ಗಿರಿಧರ್ ಉಡುಪ
ಘಟಂ

ಸರ್ವರಿಗೂ ಹಾರ್ದಿಕ ಸ್ವಾಗತ

ವಿದ್ವಾನ್ ಸಂದೀಪ್ ನಾರಾಯಣ್‌ರವರು ಕರ್ನಾಟಕ ಸಂಗೀತದ ಖ್ಯಾತ ವಿದ್ವಾಂಸರಲ್ಲೊಬ್ಬರು. ಮೂಲತಃ ಅಮೆರಿಕದಲ್ಲಿ ಹುಟ್ಟಿ ಬೆಳೆದ ಇವರು ಪೂರ್ಣ ಪ್ರಮಾಣದಲ್ಲಿ ಸಂಗೀತದಲ್ಲಿ ತೊಡಗಿಕೊಳ್ಳುವುದಕ್ಕಾಗಿ 2006ರಲ್ಲಿ ಭಾರತಕ್ಕೆ ಬಂದರು. ಪ್ರಾಥಮಿಕ ಸಂಗೀತ ಶಿಕ್ಷಣವನ್ನು ತಾಯಿ ಶ್ರೀಮತಿ ಶುಭಾ ನಾರಾಯಣ್‌ರವರ ಸಂಪ್ರದಾಯ ಸ್ಕೂಲ್ ಆಫ್ ಮ್ಯೂಸಿಕ್‌ನಲ್ಲಿ ಪಡೆದಾಗ ಅವರಿಗೆ ನಾಲ್ಕು ವರ್ಷ. ಹನ್ನೊಂದನೆಯ ವರ್ಷದ ಹೊತ್ತಿಗೆ ಚೆನ್ನೈನ ಖ್ಯಾತ ಸಂಗೀತ ವಿದ್ವಾನ್ ಕೆ.ಎಸ್. ಕೃಷ್ಣಮೂರ್ತಿಯವರಲ್ಲಿ ಕ್ರಮಬದ್ಧ ಶಿಕ್ಷಣ ಪ್ರಾರಂಭಿಸಿದರು. ಬಳಿಕ ಮತ್ತೊಬ್ಬ ಖ್ಯಾತ ಕಲಾವಿದರಾದ ವಿದ್ವಾನ್ ಸಂಜಯ್ ಸುಬ್ರಹ್ಮಣ್ಯನ್‌ರವರಲ್ಲಿ ಸಂಗೀತಾಭ್ಯಾಸ ಮುಂದುವರಿಸಿದರು. ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕ್ಯಾಡೆಮಿಯ "ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ", ಚೆನ್ನೈನ ಕಾರ್ತಿಕ್ ಆರ್ಟ್ಸ್‌ನ "ಇಸ್ಮೈ ಪೇರೊಲಿ", ಮುಂಬಯಿಯ ಷಣ್ಮುಖಾನಂದ ಸಂಗೀತಸಭೆಯ "ಷಣ್ಮುಖ ಸಂಗೀತ ಶಿರೋಮಣಿ", ಕ್ಲೀವ್‌ಲ್ಯಾಂಡ್ ತ್ಯಾಗರಾಜ ಆರಾಧನಾ ಸಭೆಯ "ಕಲಾರತ್ನ" ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಚೆನ್ನೈ ಆಕಾಶವಾಣಿಯ "ಎ" ಶ್ರೇಣಿ ಕಲಾವಿದರು. ಆಸ್ಟ್ರೇಲಿಯ, ಕೆನಡಾ, ಇಂಗ್ಲೆಂಡ್, ಜರ್ಮನಿ, ಓಮನ್, ಸಿಂಗಪೂರ್, ಶ್ರೀಲಂಕಾ, ಅರಬ್ ಎಮಿರೇಟ್ಸ್, ಅಮೆರಿಕ ಮುಂತಾದ ದೇಶಗಳಲ್ಲಿ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಿದ್ದಾರೆ. ಅಮೆರಿಕದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸಂಗೀತದ ಪ್ರಾತ್ಯಕ್ಷಿಕೆ ನೀಡುತ್ತಿದ್ದು ವಿಶ್ವದಾದ್ಯಂತ ಕರ್ನಾಟಕ ಸಂಗೀತದ ಸಾಂಸ್ಕೃತಿಕ ರಾಯಭಾರಿಯಾಗುವ ವಿಶಿಷ್ಟ ಕನಸು ಹೊಂದಿದ್ದಾರೆ.

ವಿದ್ವಾನ್ ಹೆಚ್.ಎನ್. ಭಾಸ್ಕರ್‌ರವರು ಮೂಲತಃ ಮೈಸೂರಿನವರು. ಹಿಂದಿನ ತಲೆಮಾರಿನ ಖ್ಯಾತ ವಿದ್ವಾಂಸರಾದ ಶ್ರೀ ಎಚ್.ಕೆ. ನರಸಿಂಹಮೂರ್ತಿಯವರ ಪುತ್ರರು ಮತ್ತು ಶಿಷ್ಯರು. ಖ್ಯಾತ ವಯಲಿನ್ ಮಾಂತ್ರಿಕ ಸಂಗೀತಕಲಾನಿಧಿ ಪದ್ಮಶ್ರೀ ಪರೂರು ಎಂ.ಎಸ್. ಗೋಪಾಲಕೃಷ್ಣನ್‌ರವರ ಬಳಿ ಒಂದು ದಶಕ ಕಾಲ ಉನ್ನತ ಶಿಕ್ಷಣ ಪಡೆದಿರುವರು. ಇಂದಿನ

ಬಹುತೇಕ ಎಲ್ಲ ಶ್ರೇಷ್ಠ ಗಾಯಕರಿಗೂ ವಯೊಲಿನ್ ಸಾಥ್ ನೀಡಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಟಾಪ್ ಗ್ರೇಡ್ ಕಲಾವಿದರು. ಜಾಜ್ ಮತ್ತು ಫ್ಯೂಷನ್ ಕಲಾವಿದರ ಜೊತೆಗೂಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಅಲ್ಬಂಗಳನ್ನು ಸಂಯೋಜಿಸಿದ್ದಾರೆ. ಸಂಗೀತ ನಿರ್ದೇಶನವನ್ನೂ ಮಾಡುತ್ತಾರೆ. ಸಂಗೀತ ನಾಟಕ ಅಕ್ಯಾಡೆಮಿಯ "ಯುವ ಪುರಸ್ಕಾರ ಪ್ರಶಸ್ತಿ" ಪುರಸ್ಕೃತರು. ನ್ಯೂಯಾರ್ಕ್‌ನ ಕಾರ್ನೆಗಿ ಹಾಲ್, ಚೀನಾದ ವಿಶ್ವ ಸಂಗೀತೋತ್ಸವ, ಸಿಂಗಪೂರ್‌ನ ಎಸ್‌ಫ್‌ನೇಡ್, ಇಂಗ್ಲೆಂಡಿನ ಗ್ಲಾಸ್‌ನೌಬರಿ ಉತ್ಸವ ಮುಂತಾದ ಪ್ರತಿಷ್ಠಿತ ಸಂಗೀತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವುದು ಇವರ ವೈಶಿಷ್ಟ್ಯ.

ವಿದ್ವಾನ್ ಕೆ.ಯು. ಜಯಚಂದ್ರರಾವ್‌ರವರು ಶ್ರೇಷ್ಠ ಮೃದಂಗ ವಿದ್ವಾಂಸರು. ಭಾರತೀಯ ಲಯವಾದ್ಯ ಪ್ರಪಂಚದ ಮೇರು ಪ್ರತಿಭೆ. ಅನೇಕ ಅಂತಾರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಭಾಗವಹಿಸಿ ಇಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿಯ “ಎ” ಶ್ರೇಣಿ ಕಲಾವಿದರು. “ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್” ಸಂಸ್ಥೆಯನ್ನು ಕ್ರಿಯಾಶೀಲರಾಗಿ ಮುನ್ನಡೆಸುತ್ತಿದ್ದಾರೆ.

ವಿದ್ವಾನ್ ಗಿರಿಧರ್ ಉಡುಪರವರು ಘಟಂ ವಾದನಕ್ಕೆ ಮತ್ತೊಂದು ಹೆಸರು. ಸುಮಾರು ಮೂರು ದಶಕಗಳಿಂದಲೂ ಸಂಗೀತ ಪ್ರಪಂಚಕ್ಕೆ ಪರಿಚಿತರಾಗಿದ್ದು, ಇಂದು ಜಾಗತಿಕ ಮನ್ನಣೆ ಗಳಿಸಿದ್ದಾರೆ. ತಂದೆ ವಿದ್ವಾನ್ ಉಳ್ಳೂರು ನಾಗೇಂದ್ರ ಉಡುಪರಿಂದ, ಅನಂತರ ವಿದುಷಿ ಸುಕನ್ಯಾ ರಾಮಗೋಪಾಲ್ ಮತ್ತು ವಿದ್ವಾನ್ ವಿ. ಸುರೇಶ್‌ರವರಲ್ಲಿ ಸಂಗೀತ ಅಧ್ಯಯನ. ಹರ್ಮನ್ ಎಕೆಜಿ ಮೈಕ್ರೋಫೋನ್ ಕಂಪೆನಿಯ ಬ್ಯಾಂಡ್ ಅಂಬ್ಯಾಸಿಡರ್. ಅತ್ಯಂತ ಚಿಕ್ಕ ವಯಸ್ಸಿಗೇ ಆಕಾಶವಾಣಿ ಮತ್ತು ದೂರದರ್ಶನದ ಟಾಪ್ ಆರ್ಟಿಸ್ಟ್ ಆದ ಪ್ರತಿಭಾಶಾಲಿಗಳು. ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರು. ಲಯತರಂಗ, ಇಂಡಿಯಾಲೂಸಿಯ, ಸಾಗರ, ಬ್ಯಾಂಬೂ ಅಂಡ್ ಕ್ಲೇ ಮುಂತಾದ ವಿಶಿಷ್ಟ ಸಂಗೀತ ಸಂಸ್ಥೆಗಳ ಸ್ಥಾಪಕರು; ಸಂಗೀತ ನಿರ್ದೇಶಕರೂ ಹೌದು.

ಬೆಳದಿಂಗಳ ಸಂಗೀತ 253

6 ಏಪ್ರಿಲ್ 2023

ಗಾಯನ

ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್

ಹಾರ್ಮೋನಿಯಂ

ಪಂ. ವೀರಭದ್ರಯ್ಯ ಹಿರೇಮಠ್



ತಬಲ

ಪಂ. ಕೇಶವ ಜೋಷಿ



ಫೋನ್: 0821-2548221, 2548223 * ಇಮೇಲ್: sutturmath@jssonline.org